

ಹಾನಿಯಾಗುವುದನ್ನು ನಿಯಂತ್ರಿಸುವ ಅಗತ್ಯವಿದೆ. 18 ವರ್ಷ ಮತ್ತು ಅದಕ್ಕಿಂತ ಹೆಚ್ಚು ವರ್ಯಸಾದವರು ರಕ್ತದೊತ್ತಡದ ಪರೀಕ್ಷೆ ಮಾಡಿಸಿ ಕೊಳ್ಳುವುದು ಸೂಕ್ತ.

40 ವರ್ಷ ಏರೀದ ವಯಸ್ಸರು ಕನಿಷ್ಠ ವರ್ಷಕ್ಕೊಳ್ಳುವುದು ರಕ್ತದೊತ್ತಡದ ಪರೀಕ್ಷೆ ಮಾಡಿಸಿ ಕೊಳ್ಳುವುದು ಸೂಕ್ತ.

ಅಧಿಕ ರಕ್ತದೊತ್ತಡಕ್ಕೆ ಕಾರಣಗಳೇನು?

ಅಧಿಕ ರಕ್ತದೊತ್ತಡಕ್ಕೆ ನಿರ್ವಾದ ಕಾರಣವನ್ನು ಶೇ. 5 ರಪ್ಪು ಮಾತ್ರ ಗುರುತಿಸಬಹುದಾಗಿದೆ. ಇದನ್ನು “ಸೇರಿದರಿ ಹೈಪರ್ ಟಾಟೆನ್ಸ್” ಎಂದು ವರ್ಗೀಕರಿಸಲಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಒಹು ವರ್ಷಗಳಿಂದ ಮೂತ್ತಿಂದ ಸಮಸ್ಯೆ ಎದುರಿಸುವುದು, ಮೂತ್ತಿಂದ ಸಮಸ್ಯೆ ಎದುರಾಗುವ ಸಾಧ್ಯತೆಗಳು ಹತ್ತಿರವಾಗುವುದು, ಎಂಡೋಕ್ರೋನ್ ಅಸ್ಸಂಸ್ಟೆ, ಗರ್ಭ ತಡೆಗಟ್ಟಲು ಮಾತ್ರಗಳನ್ನು ತೆಗೆದುಕೊಳ್ಳುವುದು ಸೇರಿದಂತೆ ಹಲವು ಕಾರಣಗಳಿಂದ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುತ್ತದೆ. ಈ ಗುಂಪಿನ ರೋಗಿಗಳಲ್ಲಿ ಕಾಣಿಸಿಕೊಳ್ಳುವ ಅಧಿಕ ರಕ್ತದೊತ್ತಡವನ್ನು ಗುಣಪಡಿಸ ಬಹುದಾಗಿದೆ. ಆದರೆ, ಶೇ. 9.5 ರಪ್ಪು ಮತ್ತು ಅದಕ್ಕಿಂತ ಹೆಚ್ಚು ಅಧಿಕ ರಕ್ತದೊತ್ತಡವನ್ನು ಹೊಂದಿರುವ ಜನರಲ್ಲಿ ಅಧಿಕ ರಕ್ತದೊತ್ತಡ ಬರಲು ನಿರ್ವಾದ ಕಾರಣ ಇರುವುದಿಲ್ಲ ಮತ್ತು ಇದನ್ನು ಪಕ್ಕೆ ಮಾಡಲು ಸಾಧ್ಯವಾಗುವುದಿಲ್ಲ. ಈ ವರ್ಗದಲ್ಲಿ ಕಾಣಿಸಿಕೊಳ್ಳುವ ಅಧಿಕ ರಕ್ತದೊತ್ತಡ ಅಸಮ್ಮೋಲಿತ ಜೀವನವ್ಯೈಲಿ, ಅನುವಂಶೀಯ ಸೇರಿದಂತೆ ಮುತ್ತಿರೆ ಕಾರಣಗಳಿಂದ ಕಾಣಿಸಿಕೊಳ್ಳುಬಹುದು. ಈ ವರ್ಗದಲ್ಲಿ ಕಾಣಿಸಿಕೊಳ್ಳುವ ಅಧಿಕ ರಕ್ತದೊತ್ತಡವನ್ನು ಗುಣಪಡಿಸಲು ಸಾಧ್ಯವಾಗುವುದಿಲ್ಲ.

ಅಸಮ್ಮೋಲಿತ ಜೀವನವ್ಯೈಲಿಯಲ್ಲಿ ಅಧಿಕ ರಕ್ತದೊತ್ತಡವನ್ನು ಹೆಚ್ಚು ಮಾಡಲು ಕಾರಣವಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಹೆಚ್ಚಾಗಿ ಉಪ್ಪು ಬಳಸುವುದು, ದೇಹದ ತೂಕ ಹೆಚ್ಚಾಗುವುದು, ಧೂಮಪಾನ ಮತ್ತು ಮದ್ದಪಾನ ಮಾಡುವುದು ಸೇರಿದಂತೆ ಪ್ರಮುಖ ಕಾರಣಗಳಿಂದ ಬಿಂದಿ ಪ್ರಮಾಣ ಹೆಚ್ಚಾಗುವುದಿಲ್ಲ.

ಅಧಿಕ ರಕ್ತದೊತ್ತಡದ ನಿಯಂತ್ರಣ

ಸಾಮಾನ್ಯವಾಗಿ, ಸಮಸ್ಯೆಯನ್ನು ಪರಿಕರಿಸುವಲ್ಲಿ ಮೌದಲ ಹೆಚ್ಚೆ ಎಂದರೆ ಸಮಸ್ಯೆ ಇದೆ ಎಂಬುದನ್ನು ಶಿಾತರಿಪಡಿಸಿಕೊಳ್ಳುವುದು. ಸಮಸ್ಯೆಯ ಪ್ರಮಾಣವನ್ನು ವ್ಯಾಖ್ಯಾನಿಸುವುದು ಅಥವಾ ಯಾವ ಹತತದಲ್ಲಿದೆ ಎಂಬುದನ್ನು ಗುರುತಿಸಿ ಅದಕ್ಕೆ ಪರಿಾರೋಪಾಯಗಳನ್ನು ಗುರುತಿಸುವುದು. ಅಂತಿಮ ಹತತದಲ್ಲಿ ಸಮಸ್ಯೆಯನ್ನು ನಿರಾರಿಸುವ ನಿಟ್ಟನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕೈಗೊಳ್ಳುವುದು.

ತೂಕ ಇಂತೆ, ಉಪ್ಪು ಸೇವನೆ ಕಡಿಮೆ ಮಾಡುವುದು, ದೈಹಿಕ ವ್ಯಾಯಾಮ ಮತ್ತು ಅರೋಗ್ಯಕರವಾದ ಆಹಾರ ಸೇವನೆಯಂತಹ ಕ್ರಮಗಳನ್ನು ಅನುಸರಿಸುವ ಮೂಲಕ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ನಮ್ಮ ಆಹಾರ ಪದ್ಧತಿ ಹೇಗಿದೆಯಿಂದರೆ ಉಪ್ಪಿನ ಅಂಶ ಹೆಚ್ಚಿರುವ ಆಹಾರವನ್ನೇ ನಾವು ಬಳಸುತ್ತಿದ್ದೇವೆ. ಅಡುಗೆಗೆ ಬಳಿಸಿದ ಉಪ್ಪೇ ಸಾಕಾರಿಯತ್ತದೆ. ಆದರೆ, ನಮ್ಮಲ್ಲಿ ಬಹುತೇಕ ಜನರು ಮತ್ತು ಮುಖ್ಯ ರುಚಿಗಾಗಿ ಉಂಟ ಮಾಡುವಾಗ ಹೆಚ್ಚುವರಿಯಾಗಿ ಉಪ್ಪನ್ನು ಬಳಸುತ್ತಾರೆ. ಈ ಹೆಚ್ಚುವರಿ ಉಪ್ಪು ಸೇವನೆ ಅಥವಾ ಉಪ್ಪಿನಕಾಯಿ ಹಪ್ಪೆಳ, ಉಪ್ಪಿನಾಂಶ ಇರುವ ಸ್ಕ್ರೋಗಳು, ಬೆಂಜ್, ಚಿಕ್ನೆ, ಚಿಕನ್ ಸೇವನೆ ಮಾಡುವುದರಿಂದ ಮತ್ತು ಮುಖ್ಯ ಉಪ್ಪು ನಮ್ಮ ದೇಹವನ್ನು ಸೇರುತ್ತದೆ. ಇದರಿಂದ ಬಿಂದಿ ಪ್ರಮಾಣ ಹೆಚ್ಚಾಗುತ್ತದೆ. ಆದರಿಂದ ಇಂತಹ ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ತಕ್ಷಣ ನಿಲ್ದಿಸಬೇಕಿದೆ.

ಪರೋಎಂಬ್ ವ್ಯಾಯಾಮ ಮತ್ತು ಇದಕ್ಕೆ ಸಂಬಂಧಿಸಿದ ವ್ಯಾಯಾಮಗಳನ್ನು ರೂಢಿ ಮಾಡಿಕೊಂಡರೆ ಬಿಂದಿಯನ್ನು ಮತ್ತು ದೇಹದ ತೂಕವನ್ನು ಗಣನೀಯವಾಗಿ ತಗ್ರಿಸಬಹುದಾಗಿದೆ. ವಾರದ ಒಹುತೇಕ ದಿನಗಳಲ್ಲಿ ಕನಿಷ್ಠ 40 ನಿಮಿಗಳ ಕಾಲ ಪರೋಎಂಬ್ ವ್ಯಾಯಾಮ ಮಾಡುವುದರಿಂದ ಅರೋಗ್ಯವನ್ನು ಕಾಪಾಡಿಕೊಳ್ಳುಬಹುದಾಗಿದೆ. ಅರೋಗ್ಯಕರವಾದ ಆಹಾರ



ಪದಾರ್ಥಗಳನ್ನು ಸೇವಿಸುವುದರಿಂದ ಬಿಂದಿಯನ್ನು ಗಮನಾರ್ಹ ರೀತಿಯಲ್ಲಿ ನಿಯಂತ್ರಣಾರ್ಥಿ ಬಿಂದಿ ಬಹುದು.

ಹೈಪರ್ ಟಾಟೆನ್ಸ್ ಹೊಂದಿರುವ ಒಹುತೇಕ ಜನರಿಗೆ ಜೈವಧಿಯ ಅಗತ್ಯವಿದೆ. ಇವರಲ್ಲಿ ಬಹಳಷ್ಟು ಜನರಿಗೆ ಒಂದಕ್ಕಿಂತ ಹೆಚ್ಚು ಜೈವಧಿಗಳು ಬೇಕಾಗುತ್ತವೆ. ಬಿಂದಿಯನ್ನು ನಿಯಂತ್ರಿಸಿಕೊಳ್ಳಲು ಶೇ. 9.0 ರಪ್ಪು ಜನರು ಮೂರು ಜೈವಧಿಗಳನ್ನು ಬಿಂದಿ ಬಹುದಾರಿ.

ಅಧಿಕ ರಕ್ತದೊತ್ತಡ ಬರಲು ಸಾಕಷ್ಟು ಕಾರಣಗಳಿವೆ. ಇದು ಬಿಂದಿ ವೃತ್ತಿಯಿಂದ ಮತ್ತೊಬ್ಬು ವೃತ್ತಿಗೆ ವೃತ್ತಾಸ್ವಾಸಿರುತ್ತದೆ. ಉದಾಹರಣೆಗೆ: ಬಿಂದಿ ವೃತ್ತಿಗೆ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳಲು ಆತನ ಚೊಜ್ಜು ಕಾರಣವಾಗಿ ಬಹುದು. ಅದೇ ರೀತಿ, ಮತ್ತೊಬ್ಬು ವೃತ್ತಿಗೆ ಅಧಿಕ ಉಪ್ಪು ಸೇವನೆ ಅಥವಾ ಅಧಿಕ ಒತ್ತಡವನ್ನು ಅನುಭವಿಸುವುದರಿಂದ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುಬಹುದು. ಈ ಕಾರಣದಿಂದಾಗಿಯೇ ಬಿಂದಿ ವೃತ್ತಿಗೆ ರೋಗಿಗೂ ಒಂದೊಂದು ರೀತಿಯಲ್ಲಿ ಜೈವಧಿಯ ಅಗತ್ಯವಿರುತ್ತದೆ.

ಮಾರುಕಟ್ಟೆಯಲ್ಲಿ ಹೆಚ್ಚು ಅರ್ಥವಾ ಅಲ್ಟ್ರಾ ಅಂಬಿಟ್ ಹೈಪರ್ ಟಾಟೆನ್ಸ್ ಲೋ ಡೋಸ್ ಜೈವಧಿಗಳಿಂಬಿದಿಲ್ಲ. ಈ ಜೈವಧಿಗಳು ನಿಮ್ಮನ್ನು ಆರೋಗ್ಯವಂತ ವಾಗಿದಲ್ಲಿ ಕೆಲಸ ಮಾಡಬಹುದು ಮತ್ತು ಮಾಡಿದೆ ಇರಬಹುದು. ಅದೇ ರೀತಿ, ಡೋಸೇಜ್‌ನಲ್ಲಿ ಯೂ ಇರುತ್ತದೆ. ನಿಮ್ಮ ಸ್ವೇಚ್ಚಿತನಿಗೆ ಹೊಂದಿಕೆ ಯಾಗುವ ಜೈವಧಿ ನಿಮಗೆ ಹೊಂದಿಕೆಯಾಗದೇ ಇರಬಹುದು. ಹೀಗಾಗಿ ಯಾವ ಜೈವಧಿ ಅರ್ಥವಾ ಎಷ್ಟು ಡೋಸೇಜ್ ಎಂಬುದರ ಬಗ್ಗೆ ತಲೆಕೆಡಿಸಿ ಕೊಳ್ಳುವ ಅಗತ್ಯವಿಲ್ಲ.

ಹೈಪರ್ ಟಾಟೆನ್ಸ್‌ಗೆ ಪರಿಹಾರ ಏನು?

ಪ್ರಪಂಚದಾದ್ಯಂತ ಅಕಾಲಿಕ ಮರಣವನ್ನು ತಡೆಗಟ್ಟಬುದು ಅತ್ಯಂತ ಪ್ರಮುಖ ಅಂಶವಾಗಿದೆ. ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗದಲ್ಲಿನ ಕಾಲು ಭಾಗದಮ್ಮೆ ಜನರ ಮೇಲೆ ಇದು ಗಳಿಗೆ ವರಿಣಿ ಮಾಡಿಕೊಂಡಿದ್ದೀರುತ್ತದೆ. ಮೂರನೇ ಎರಡು ಭಾಗದಮ್ಮೆ ಜನರಲ್ಲಿ ರಕ್ತದ ಕೊರತೆಯಿಂದ ಹೃದಯರೋಗ ಉಂಟಾಗಿ ಪಾಶ್ಚಾತ್ಯಾಸಾಯಿ ಸಂಭವಿಸುವ ಅಪಾಯವಿದೆ. ಇದರಿಂದ ಹೃದಯಾಫಾತ್, ಹೈಪರ್ ಟಾಟೆನ್ ಕಂಪನ ಮತ್ತು ಮಹಾಪಧಮನಿಯ ಸಮಸ್ಯೆ ಸೇರಿದಂತೆ ಇತರೆ ಹೃದಯ ರಕ್ತನಾಳಗಳ ಕಾಲುಗೆ ಪಾಶ್ಚಾತ್ಯಾಸಾಯಿ ಸಂಭವಿಸುವ ಅಪಾಯ ಹೆಚ್ಚಾಗುವಂತೆ ಮಾಡುತ್ತದೆ. ಮೂತ್ತಿಂದ ಹೃದಯ ಮತ್ತು ಮತ್ತು ರಕ್ತನಾಳಗಳ ಸಮಸ್ಯೆಗಳು ಹೆಚ್ಚಾಗುತ್ತವೆ. ನೇನಿನ ಶ್ರೇಷ್ಠ ಕುಂದುವುದು ಮತ್ತು ಬುದ್ಧಿಮಾಂಡುತ್ತಿರುವುದು ಕಾರಣವಾಗಿಬಂದು.

(ಹೈಪರ್ ಟಾಟೆನ್ಸ್‌ಗೆ ಪರಿಹಾರ ಏನು? ಪರಿಹಾರ ಏನು? ಹೈಪರ್ ಟಾಟೆನ್ಸ್ ಪರಿಹಾರ ಏನು?)
ಸಂಪರ್ಕ: 9845866395)